

ಕರ್ನಾಟಕ ಸರ್ಕಾರ

ಸಂಖ್ಯೆ :ಆಇ 17 ಬಿಪಿಇ 2020

ಕರ್ನಾಟಕ ಸರ್ಕಾರದ ಸಚಿವಾಲಯ,

ವಿಧಾನಸೌಧ,

ಬೆಂಗಳೂರು, ದಿನಾಂಕ:27-10-2020

ಸುತ್ತೋಲೆ

ವಿಷಯ:2021-22ನೇ ಸಾಲಿನ ಆಯವ್ಯಯ ಅಂದಾಜು-

ಮಧ್ಯಮಾವಧಿ ವಿತ್ತೀಯ ಯೋಜನೆ-2021-2025.

* * * *

ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮ, 2002ರ ಅನುಸಾರ ರಾಜಸ್ವ ಹರಿವು ಮತ್ತು ವೆಚ್ಚದ ಹಂಚಿಕೆಗಳಲ್ಲಿನ ಪ್ರಮುಖ ಸವಾಲುಗಳನ್ನು ಒಳಗೊಂಡ ಮಧ್ಯಮಾವಧಿ ವಿತ್ತೀಯ ಯೋಜನೆಯನ್ನು ಆಯವ್ಯಯ ದಾಸ್ತಾವೇಜುಗಳೊಂದಿಗೆ ಸದನದಲ್ಲಿ ಮಂಡಿಸಬೇಕಾಗುತ್ತದೆ. 13ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯ ಸರ್ಕಾರವು ವಾರ್ಷಿಕ ಆಯವ್ಯಯ/ ಮಧ್ಯಮಾವಧಿ ವಿತ್ತೀಯ ಯೋಜನೆಯಲ್ಲಿ ಕೆಲವು ಹೆಚ್ಚುವರಿ ಮಾಹಿತಿಗಳನ್ನು ಪ್ರಕಟಿಸಬೇಕಾಗಿದೆ. ಆದ್ದರಿಂದ ಎಲ್ಲಾ ಆಯವ್ಯಯ ಅಂದಾಜು ಅಧಿಕಾರಿಗಳು 2021-22ನೇ ಸಾಲಿನ ಆಯವ್ಯಯ ಅಂದಾಜುಗಳ ಜೊತೆಗೆ ಈ ಕೆಳಕಂಡ ಮಾಹಿತಿಗಳನ್ನು ತಯಾರಿಸಿ ಅವುಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸತಕ್ಕದ್ದು.

ಅ. ಮುಂದಿನ ಮೂರು ವರ್ಷಗಳ ಅಂದಾಜುಗಳು:-

2021-22ನೇ ಸಾಲಿನ ಆಯವ್ಯಯ ಅಂದಾಜುಗಳ ಜೊತೆಯಲ್ಲಿ ಅಂದಾಜು ಅಧಿಕಾರಿಗಳು ಎಲ್ಲಾ ರಾಜಸ್ವ ಮತ್ತು ವೆಚ್ಚ ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ ಮುಂದಿನ ಮೂರು ವರ್ಷಗಳ ಅಂದಾಜುಗಳನ್ನು (2022-23 ರಿಂದ 2024-25) ಸಲ್ಲಿಸತಕ್ಕದ್ದು. ಹೀಗೆ ಸಲ್ಲಿಸಲ್ಪಡುವ ಪ್ರತಿಯೊಂದು ಆಯವ್ಯಯ ಅಂದಾಜುಗಳು ಹೇಗೆ ನಿರ್ಧರಿಸಲ್ಪಟ್ಟವೆಂಬ ಬಗ್ಗೆ ವಿವರಗಳನ್ನೊಳಗೊಂಡಿರಬೇಕು. ಅಂದಾಜು ಮಾಡುವಲ್ಲಿ ನಿಖರತೆ ಹೊಂದುವ ಸಲುವಾಗಿ ಯಾವ ಮಿತಿಯೊಳಗೆ ಅಂದಾಜು ಏರಿಳಿತವಾಗುವುದೋ ಅ ಕುರಿತಾದ ವಿವರಗಳನ್ನು ಒದಗಿಸತಕ್ಕದ್ದು. ಮುಂದಿನ ವರ್ಷಗಳ ಆಯವ್ಯಯ ಅಂದಾಜುಗಳನ್ನು ತಯಾರಿಸುವಾಗ ಇಲಾಖೆಗಳು ಮಧ್ಯಮಾವಧಿ ವಿತ್ತೀಯ ಯೋಜನೆ 2020-2024 ಸಂಪುಟದ ಉಪಯುಕ್ತತೆ ಪಡೆದು, ವಿಸ್ತೃತ ಬೆಳವಣಿಗೆ ದರವನ್ನು ನಿರ್ಧರಿಸಬೇಕು. ಇದರಿಂದಾಗಿ ಆ ವರ್ಷಗಳಲ್ಲಿ ಸಂಭಾವ್ಯ ಗುರಿಗಳು ಆಯವ್ಯಯ ಲಭ್ಯತೆಯೊಳಗಿರುತ್ತವೆ.

ಆ. ಪ್ರಮುಖ ತೆರಿಗೆ ಪ್ರಸ್ತಾವನೆಯ ಅನುಪಾಲನೆ ವೆಚ್ಚಗಳು:-

ಪ್ರಮುಖ ತೆರಿಗೆ ಸಂಗ್ರಹಣೆ ಇಲಾಖೆಗಳು ತೆರಿಗೆ ಸ್ವೀಕೃತಿಗಳನ್ನು ಅಂದಾಜು ಮಾಡುವಾಗ ಇದಕ್ಕೆ ಹೊಂದಿಕೊಂಡಿರುವ ಅನುಪಾಲನಾ ವೆಚ್ಚಗಳು ಮತ್ತು ಇದನ್ನು ಅಂದಾಜಿಸುವಲ್ಲಿ ಅನುಸರಿಸುವ ಕಾರ್ಯ ವಿಧಾನಗಳನ್ನು ತಿಳಿಸಬೇಕಾಗಿದೆ. ಮುಂದಿನ ಮೂರು ವರ್ಷಗಳಿಗಾಗಿ ನಿರೀಕ್ಷಿಸಿದ ತೆರಿಗೆ ಸ್ವೀಕೃತಿ ಮತ್ತು ಸಂಬಂಧಿಸಿದ ಅನುಸರಣಾ ವೆಚ್ಚಗಳ ದರವನ್ನು ಸಹ ಅಂದಾಜು ಮಾಡಬೇಕಾಗಿರುತ್ತದೆ ಮತ್ತು ಸಲ್ಲಿಸಬೇಕಾಗಿದೆ. ಮೇಲೆ ಹೇಳಿರುವಂತೆ ಇಲ್ಲಿಯೂ ಸಹ ಗುರಿಯು ಏಕರೀತಿಯಲ್ಲಿರುವುದನ್ನು ಕಾಯ್ದುಕೊಳ್ಳುವುದರ ಜೊತೆಗೆ ಸ್ವೀಕೃತಿ ಮತ್ತು ತತ್ಸಂಬಂಧಿ ವೆಚ್ಚಗಳ ಮುನ್ನಂದಾಜುಗಳನ್ನು ಅಂದಾಜಿಸಲು ಅನುಸರಿಸುವ ಮಾನದಂಡ ಮತ್ತು ಇವುಗಳಲ್ಲಿ ಉಂಟಾಗಬಹುದಾದ ಅಂತರದ ವ್ಯಾಪ್ತಿಯನ್ನು ನಮೂದಿಸಿರಬೇಕು ನಿರೀಕ್ಷಿತ ಸ್ವೀಕೃತಿಗಳು ಮತ್ತು ಅನುಸರಣಾ ವೆಚ್ಚಗಳನ್ನು ಅಂದಾಜಿಸುವ ಮಾನದಂಡ ಮತ್ತು ಗುರಿಗಳ ಸಮಂಜಸ ಮಾನದಂಡಗಳನ್ನು ವಿವರಿಸಬೇಕು. ಬೆಳವಣಿಗೆ ದರವನ್ನು ಊಹಿಸಲು ಮಧ್ಯಮಾವಧಿ ವಿತ್ತೀಯ ಯೋಜನೆ 2020-2024 ಸಂಪುಟವನ್ನು ಪರಾಮರ್ಶಿಸಬಹುದು.

ಇ. ಕಟ್ಟಡಗಳು, ಸಾರ್ವಜನಿಕ ಖಾಲಿ ಜಮೀನು ಹಾಗೂ ಭೌತಿಕ ಮತ್ತು ಹಣಕಾಸಿನ ಆಸ್ತಿ ಮತ್ತು ಸಂಬಂಧಿಸಿದ ಜವಾಬ್ದಾರಿಗಳೊಂದಿಗೆ ಬಂಡವಾಳ ವೆಚ್ಚದ ರಾಜಸ್ವ ಪರಿಣಾಮಗಳನ್ನು ಬಿಂಬಿಸಬೇಕಾಗಿದೆ:

ಬಂಡವಾಳ ವೆಚ್ಚ ರಾಜಸ್ವ ಪರಿಣಾಮಗಳೆಂದರೆ, ವೇತನಗಳ ಸ್ವರೂಪದಲ್ಲಿರುವ ರಾಜಸ್ವ ವೆಚ್ಚ, ನಿರ್ವಹಣೆ, ಹಿಂದಿನ ವಾರ್ಷಿಕ ವರ್ಷದ ಅಂತ್ಯದವರೆಗೆ ಬಂಡವಾಳ ವೆಚ್ಚದಿಂದ ಸೃಜಿಸಲಾದ ವಾಹನಗಳ ಮತ್ತು ಆಸ್ತಿಗಳ ನಿರ್ವಹಣೆಗೆ ತಗಲುವ ಇತರೆ ಆಡಳಿತಾತ್ಮಕ ವೆಚ್ಚಗಳು. ಭೌತಿಕ ಮತ್ತು ಹಣಕಾಸಿನ ಆಸ್ತಿಗಳು ಎಂದರೆ ಮುಕ್ತಾಯದ ಹಂತದಲ್ಲಿರುವ ಕಾಮಗಾರಿಗಳ ಮೇಲೆ ಖರ್ಚು ಮಾಡಿರುವ ವೆಚ್ಚಗಳು. ಪೂರ್ಣಗೊಂಡಿರುವ ಕಾಮಗಾರಿ / ಆಸ್ತಿಗಳ ಮೇಲೆ ಉಂಟಾಗುವ ಹೊಸ ರಾಜಸ್ವ ಪರಿಣಾಮ / ಅಗತ್ಯತೆಗಳನ್ನು ಸಹ ಆ ವರ್ಷದಲ್ಲಿ ಲೆಕ್ಕಾಚಾರ ಮಾಡಬೇಕು. ಪೂರ್ಣಗೊಂಡಿರದ ಕಾಮಗಾರಿಗಳ ಸಂದರ್ಭಗಳಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿ, ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಅವಧಿಯ ಮಿತಿ ಮತ್ತು ಕಾಮಗಾರಿ ಪೂರ್ಣಗೊಳ್ಳುವಿಕೆಗೆ ಅವಶ್ಯವಿರುವ ಮೊತ್ತವನ್ನು ಅಂದಾಜಿಸಿ ಸಲ್ಲಿಸಬೇಕಾಗುತ್ತದೆ. ಸಾರ್ವಜನಿಕ ಖಾಲಿ ಜಮೀನುಗಳ ಮತ್ತು ಕಟ್ಟಡಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಜಮೀನು ಮತ್ತು ಕಟ್ಟಡಗಳ ಮಾಲೀಕತ್ವ, ಸ್ಥಳ, ಸಾರ್ವಜನಿಕ ಖಾಲಿ ಜಮೀನಿನ ವಿಸ್ತೀರ್ಣ, ಸರ್ವೆ ನಂಬರ್ ಮತ್ತು ಪ್ರಸ್ತುತ ಮಾರುಕಟ್ಟೆ ದರಗಳನ್ನು ಸಲ್ಲಿಸಬೇಕು. ಅಂತೆಯೇ ಕಟ್ಟಡಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ಮಾಲೀಕತ್ವ ಒಟ್ಟು ವಿಸ್ತೀರ್ಣ, ನಿರ್ಮಿಸಿರುವ ಕಟ್ಟಡ ವಿಸ್ತೀರ್ಣ, ಕಟ್ಟಡದ

ಆಯುಷ್ಯ ಹಾಗೂ ನಿರ್ವಹಣಾ ವೆಚ್ಚಗಳನ್ನು ಸಲ್ಲಿಸಬೇಕಾಗಿದೆ. ಮೇಲೆ ತಿಳಿಸಿರುವ ಮಾಹಿತಿಯನ್ನು ಮುಂಬರುವ ಮೂರು ವರ್ಷಗಳಿಗೆ ಒದಗಿಸುವುದು.

ಈ. ಪ್ರಮುಖ ಕಾರ್ಯನೀತಿ ಬದಲಾವಣೆಗಳಿಂದಾಗಿ ಉಂಟಾಗುವ ವೆಚ್ಚದ ಬದ್ಧತೆಗಳು:

2020-21 ಆರ್ಥಿಕ ವರ್ಷದಲ್ಲಿ ಸರ್ಕಾರವು ಆಚರಣೆಗೆ ತರುವ ಪ್ರಮುಖ ಕಾರ್ಯನೀತಿ ಬದಲಾವಣೆಗಳಿಂದಾಗಿ ಉಂಟಾಗುವ ವೆಚ್ಚದ ಬದ್ಧತೆಗಳ ಬಗ್ಗೆ ವಿವರಗಳನ್ನು ನಮೂದಿಸಬೇಕೆಂದು ಇಲಾಖೆಗಳನ್ನು ಕೋರಲಾಗಿದೆ. 2021-22ನೇ ಸಾಲಿನ ಅಂದಾಜುಗಳ ಜೊತೆಯಲ್ಲಿ ಮುಂದಿನ ಮೂರು ವರ್ಷಗಳಿಗೆ (2022-23 ರಿಂದ-2024-25 ರವರೆಗೆ) ಸಹ ಮಾಹಿತಿಗಳನ್ನು ಒದಗಿಸತಕ್ಕದ್ದು.

ಉ. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಅಂತರ್ಗತ ಮತ್ತು ಪ್ರಕಟಗೊಳಿಸುವ ಹೊಣೆಗಾರಿಕೆಗಳು (ಪಿಪಿಪಿ):

ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಯೋಜನೆಗಳನ್ನು ಕೈಗೊಂಡಿರುವಂತಹ ಇಲಾಖೆಗಳು (ಪಿಪಿಪಿ) ಖಾಸಗಿ ಪಾಲುದಾರರುಗಳಿಗೆ ಒದಗಿಸಿರುವ ಸರ್ಕಾರಿ ಜಮೀನು, ವಾರ್ಷಿಕ ಪಾವತಿ, ತೆರಿಗೆ ವಿನಾಯಿತಿ ಮುಂತಾದವುಗಳ ಬಗ್ಗೆ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ಇವುಗಳ ಜೊತೆಗೆ ಇತರೇ ಹೊಣೆಗಾರಿಕೆಗಳ ಮಾಹಿತಿಯನ್ನೂ ಸಹ ನಮೂದಿಸಬೇಕು.

ಇಲಾಖೆಗಳು ಮೇಲಿನ ಎಲ್ಲಾ ಅಂಶಗಳನ್ನೊಳಗೊಂಡ ಅಂದಾಜುಗಳನ್ನು / ಮಾಹಿತಿಗಳನ್ನು ದಿನಾಂಕ:30.11.2020ರೊಳಗೆ ಆರ್ಥಿಕ ಇಲಾಖೆಗೆ ಸಲ್ಲಿಸಲು ತಿಳಿಸಿದೆ.

ಈ ಸುತ್ತೋಲೆಯನ್ನು ಆರ್ಥಿಕ ಇಲಾಖೆಯ ವೆಬ್‌ಸೈಟ್ www.finance.karnataka.gov.in ನಿಂದ ಪಡೆಯಬಹುದು.

Elusop Cau

(ಎಕ್ ರೂಪ್ ಕೌರ್)

ಸರ್ಕಾರದ ಕಾರ್ಯದರ್ಶಿ (ಆ ಮತ್ತು ಸಂ)

ಆರ್ಥಿಕ ಇಲಾಖೆ

ಇವರಿಗೆ:-

1. ಪ್ರಧಾನ ಮಹಾಲೇಖಪಾಲರು (ಎ & ಇ) / (ಜಿ & ಎಸ್.ಎಸ್.ಎ) / (ಇ & ಅರ್.ಎಸ್.ಎ),
ಕರ್ನಾಟಕ, ಬೆಂಗಳೂರು

2. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು.
3. ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ.
4. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್.
5. ಎಲ್ಲಾ ಪ್ರಾದೇಶಿಕ ಆಯುಕ್ತರುಗಳು.
6. ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು.
7. ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು.
8. ಎಲ್ಲಾ ಇಲಾಖಾ ಮುಖ್ಯಸ್ಥರುಗಳು.
9. ಆರ್ಥಿಕ ಇಲಾಖೆಯ ಎಲ್ಲಾ ವಿಶೇಷ ಕಾರ್ಯದರ್ಶಿ / ಅಪರ ಕಾರ್ಯದರ್ಶಿಗಳು/ಜಂಟಿ ಕಾರ್ಯದರ್ಶಿಗಳು/ ಉಪ ಕಾರ್ಯದರ್ಶಿಗಳು/ಅಧೀನ ಕಾರ್ಯದರ್ಶಿಗಳು/ಶಾಖಾಧಿಕಾರಿಗಳು.
10. ಎಲ್ಲಾ ಆಂತರಿಕ ಆರ್ಥಿಕ ಸಲಹೆಗಾರರು.
11. ನಿರ್ದೇಶಕರು, ಕರ್ನಾಟಕ ರಾಜ್ಯ ಪತ್ರ, ಬೆಂಗಳೂರು.
12. ಕಛೇರಿ ಪ್ರತಿ/ ಹೆಚ್ಚುವರಿ ಪ್ರತಿಗಳು.